

## Fr ASHWIN CRASTA

ಸಾರ್ಥಕ ಕಾಳಾಚೋದನೆಗೆ ಅಯ್ಯಾರ್

14, ಜನೇರ್ 2024

ಮೊಗಾಬ್ಯುಂನೋ, ಸೊಮ್ಯಾಚ್ಯೈ ದಿಸಾ ಏಕೆ ಕುಟಮ್ ಜಾವ್ ಎವ್ವರಿಸ್ತಾಚೆಂ ಬಲಿದಾನ್ ಭೆಟೊಂವ್ ಅಮಿ ಸಾಂಗಾತಾ ಜಮ್ಲ್ಯಾಂವ್. ದೇವ್ ವಿವಿಧ್ ರಿತಿಂನಿ ಆಪ್ಲಾಕ್ ಆಮ್ಯಾಂ ಉಗ್ಣಪೆಂ ಕರ್ತೃ, ತಾಚೆ ಶುಶೀ ಆಮ್ಯಾಂ ಕಳಯ್ತಾ. ಆಯ್ಚ್ ದೇವ್ಸ್ತುತಿ ಸಂಸಾರಾಚೆಂ ಪಾಪ್ ಕಾಡ್ತಲ್ಯೆ ಶೇಳಿಯೆಕ್ ಅಮಿ ವಳ್ಳುಂಕ್ ಅನಿ ತಾಚೆ ವಳಕ್ ಹೆರಾಂಕ್ ದಿಂವ್ ಉಲ್ಯೋ ದಿತಾ. ದೇವ್ಸ್ತುತಿ ವರ್ನಾಚೋ ಸಾದೋ ಕಾಳ್ ಅಮಿ ಆರಂಭ್ ಕೆಲಾ ಆಸ್ತಾಂ ಆಮ್ಯೈ ಜೆಣಿಯೆಚ್ಯೈ ಸಾರ್ಥಕ ಫಡಿತಾಂನಿ ಸೊಮ್ಯಾಕ್ ವಳ್ಳುನ್ ತಾಕಾ ಸಾಕ್ ಜಾಂವ್ ಗಜ್ಞ ಅಸ್ಸಿ ಕುಪಾರ್ ಹ್ಯಾ ಮಿಸಾಬ್ಯೈ ಬಲಿದಾನಾ ವೆಳಾರ್ ಮಾಗ್ಯಾಂ.

### ದೇವಾಚ್ಯೈ ಉತ್ಸಾಹಿ ಪರ್ಗಣ್ಟಿ:

ಪಯ್ಯಿಂ ವಾಚಪ್ : 1 ಸಾಮ್ಮುಲ್ 3:3-10, 19

ಅಂತರ್ಗೀತ್ : ಕೀತೆನ್ 39

ದುಸ್ತಿಂ ವಾಚಪ್ : 1 ಕೌರಿಂಥ್ 6:13-15, 17-20

ಸುವಾತಾರ್ : ಜುವಾಂವ್ 1:35-42

### ಮಿಸಾಚೆಂ ಗಿತಾಂ:

ಪ್ರವೇಶ್ : A 52

ಭೆಟೊವ್ಲಿ : C 40

ಕುಮ್ಮಾರ್ : D 31

ನಿಗ್ರಮನ್ : F 8

## ಭಾವಾರ್ಥಾಂಚಿಂ ಪ್ರಾರ್ಥನಾಂ:

ಯಾಡಕ್ : ಮೊಗಾಚ್ಯಾಂನೋ, ದೇವ ಆಮ್ರೇ ಸರ್ವಂಚೊ ಬಾಪ್ ಆಮ್ರಿಂ ಮಾಗ್ನಿಂ ಆಯ್ತತಾ. ಆಮ್ರೇ ಆಮೋಷ್ಟೆಂ ಪಾರ್ಕುನ್ ಜಿಯೆಂವ್ಯ್ ಆರ್ಥಾರ್ ದಿತಾ. ತ್ಯಾ ಬಾಪ್ ಸಮೋರ್ ಆಮ್ರಿಂ ಪ್ರಾರ್ಥನಾಂ ಆಮಿ ಉಚಾರ್ಯಾಂ.

1. ಬಾಪ್, ಪರಿತ್ರ ಸಭೆಚ್ಯಾ ಮುಶೀಲ್ಯಾಂನಿ ಆಪ್ರಾಚೆಂ ಆಮೋಷ್ಟೆಂ ಆನಿ ಮಿಸಾಂವ್ ಧಯ್ತನ್ ಪರ್ಗ್ರಟ್ ಕರುಂಕ್ ತಾಂಕಾಂ ಕುಪಾರ್ ಆನಿ ಪರಿತ್ರ ಅತ್ಯಾಚಿ ಸಸಾಯ್ ಲಾಬಯ್ ಮ್ಹಣ್ ಮಾಗ್ನಾಂವ್.

ಜವಾಬ್ದಿ : ಬಾಪ್, ಆಮ್ರೇ ಮಾಗ್ನಿಂ ಆಯ್ತತ್

2. 2. ಆಮ್ರಾಚ್ಯಾ ರಾಷ್ಟ್ರಾಚ್ಯಾ ಪ್ರಡಾರ್ಯಾಂನಿ ರಾಷ್ಟ್ರಾಚ್ಯಾ ಪರ್ಜೆಂಚ್ಯಾ ಬರೆಪಣಾ ಖಾತಿರ್ ವಾವ್ರುಂಕ್ ಉದಾರ್ ಮನ್ ದಿ. ತಶೆಂಚ್ ಆಮ್ರಾಚ್ಯಾ ರಾಷ್ಟ್ರಾಂತ್ ಸಮಾಧಾನಾಚೆಂ ವಾತಾವರಣ್ ಲಾಬಯ್ ಮ್ಹಣ್ ಮಾಗ್ನಾಂವ್.
3. 3. ಆಮ್ರಾಚ್ಯಾ ಕುಟ್ಟಾಂತ್ಲ್ಯಾ ವ್ಹಡಿಲಾಂನಿ ಭುಗ್ಯಾಂಕ್ ಬರೆಂ ಮಾರ್ಗದರ್ಶನ್ ದಿವ್ಯ್ ಭಾವಾರ್ಥಾಚೆಂ ಆನಿ ದೇವಾಭಿರಾಂತಿಚೆಂ ಕುಟ್ಟಾಂ ಬಾಂದುನ್ ಹಾಡುಂಕ್ ಜಾಯ್ ಆಸ್ಲ್ಯಾ ಕುಪಾರ್ ದಿ ಮ್ಹಣ್ ಮಾಗ್ನಾಂವ್.
4. 4. ಆಮ್ರಾಚ್ಯಾ ಕುಟ್ಟಾಂನಿ ತುಚ್ಯಾ ಆಮೋಷ್ಟೆಂಚೆಂ ದೆಂಜೆಂ ಲಾಬುನ್ ಎಕ್ಲೈನ್ ಮಣ್ಯಾಯಿ ತುಚೆ ಸೆವಾ ಕರುಂಕ್ ವಿಂಚುನ್ ಕಾಡ್. ತಶೆಂಚ್ ಕುಟ್ಟಾಂತ್ ಮಾಗ್ನಾಂಚೊ ಆನಿ ಭಗ್ನಾಂತ್ ಸ್ವಿರಿತ್ ಚಡಯ್. ಯುವಜಣಾಂನಿ ತಾಂಚೆಂ ಆಪ್ರೋಷ್ಟೆಂ ಪಾರ್ಕುಂಕ್ ತಶೆಂಚ್ ತಾಕಾ ಪಾಳೊ ದಿಂವ್ಯ್ ತಾಂಚೆ ಮತ್ತೊ ಉಜ್ವಾಡಾಯ್ ಮ್ಹಣ್ ಮಾಗ್ನಾಂವ್.
5. 5. ಸಮೆಸ್ತ್ ಪಿಡೆಸ್ತಾಂಕ್ ಬರಿ ಭಲಾಯ್ ದಿ. ತಾಂಚೆ ಸೆವಾ ಕರ್ತೃಲ್ಯಾ ಸಮೆಸ್ತಾಂಕ್ ಬೆಸಾಂವಾಂನಿ ಭರ್ ಮ್ಹಣ್ ಮಾಗ್ನಾಂವ್.
6. 6. ಎವ್ಯಾರಿಸ್ತಾಚ್ಯಾ ಮೆಚಾ ಭೋಂವಾರಿಂ ಹಾಜರ್ ಜಾಲ್ಯಾ ಆಮಿ ಸಮೆಸ್ತಾಂನಿ ಆಮ್ರಾಚ್ಯಾ ಆಪ್ರೋಷ್ಟ್ಲ್ಯಾಕ್ ಸರಿ ಜಾಲ್ಯಾ ಜಿಣೆ ಜಿಯೆವ್ಯ್ ಮನರ್ಜಿವಂತ್ ಜೆಜುಕ್ ಸಾಫ್ತೆ ಜಾಂವ್ಯ್ ಪ್ರೇರಣ್ ದಿ ಮ್ಹಣ್ ಮಾಗ್ನಾಂವ್.

೨

## ದುಸ್ರಾ ವರ್ಣಕ್ಷಾ

ಪಯ್ಯಂ ವಾಚಪ್ರ

ಉಲಯ್ಯ, ಸರ್ವಸ್ತರಾ, ಆಯ್ಯಾತಾ ತುಜೋ ಚಾಕರ್

ಸಾಮುಯೆಲಾಚ್ಯಾ ಪಯ್ಯಾ ಪುಸ್ತಕಾಂತ್ಯೆಂ ವಾಚಪ್ರ 1 ಸಾಮು. 3:3b-10, 19

ದೇವಾಚಿ ಸೊಲ್ಲಾಪೇಟ್ ಆಸ್ಲಿ ತ್ಯಾ ಸರ್ವಸ್ವರಾಚ್ಯಾ ಮಂದಿರಾಂತ್ ಸಾಮುಯೆಲ್ ನಿದುನ್  
ಆಸ್ಲೊ, ತೆದ್ದಾ ಸರ್ವಸ್ವರಾನ್ ಉಲೋ ಕೆಲೋ: “ಸಾಮುಯೆಲ್! ಸಾಮುಯೆಲ್!” ತಾಣೆಂ ಜಾಪ್  
ದಿಲಿ: “ಹಾಂವ್ ಹಾಂಗಾ ಆಸಾಂ!” ಆನಿ ತೋ ಏಲಿಶೀಂ ಧಾಂಪೊ ಆನಿ ತಾಣೆಂ ಮ್ಯಾಳೆಂ:  
“ಹಾಂವ್ ಹಾಂಗಾ ಆಸಾಂ, ತುವೆಂ ಮ್ಯಾಕಾ ಆಪಯ್ಲೊಯ್ಯೊ”. ಏಲಿನ್ ಜಾಪ್ ದಿಲಿ: “ಹಾಂವೆಂ  
ತುಕಾ ಆಪೊಂವ್ಯ್ಯಾ ನಾ; ಪತುನ್ ನಿದುಂಕ್ ವಚ್ಯೊ!” ತೋ ನಿದುಂಕ್ ಗೆಲೋ. ಪತುನ್ ನಾ  
ಸರ್ವಸ್ವರಾನ್ ಉಲೋ ಕೆಲೋ: “ಸಾಮುಯೆಲ್! ಸಾಮುಯೆಲ್!” ತೋ ಉಟೊ ಆನಿ ಏಲಿಶೀಂ  
ವಚುನ್ ತಾಣೆಂ ಮ್ಯಾಳೆಂ: “ಹಾಂವ್ ಹಾಂಗಾ ಆಸಾಂ, ತುವೆಂ ಮ್ಯಾಕಾ ಆಪಯ್ಲೊಯ್ಯೊ.”  
ಪೂಣ್ ತಾಣೆಂ ಜಾಪ್ ದಿಲಿ: “ಮ್ಯಾಚ್ಯ್ಯಾ ಪುತಾ, ಹಾಂವೆಂ ತುಕಾ ಆಪೊಂವ್ಯ್ಯಾ ನಾ; ಪತುನ್ ನಾ

ನಿದುಂಕ್ ವಚ್!” ತೆದೊಳ್ ಪರ್ಯಾಂತ್ ಸಾಮುಯೆಲಾಕ್ ಸರ್ವೇಸ್ಪರಾಚಿ ಒಳಕ್ ನಾತ್ತಿ ಅನಿ ಸರ್ವೇಸ್ಪರಾನ್ ಆಪ್ಲೇ ಉತರ್ ತಾಕಾ ತೆದೊಳ್ ಪರ್ಯಾಂತ್ ಕಳಿತ್ ಕರುಂಕ್ ನಾತ್ತೆಂ. ಸರ್ವೇಸ್ಪರಾನ್ ಪರ್ಮನ್ ತಿಸ್ರೇ ಪಾವ್ಯಾಂ ಸಾಮುಯೆಲಾಕ್ ಉಲೋ ಕೆಲೋ. ತೋ ಉಟ್ಟೊ ಅನಿ ಏಲಿಶೀಂ ವಚುನ್ ತಾಣೆಂ ಮ್ಹುಳೆಂ: “ಹಾಂವ್ ಹಾಂಗಾ ಆಸಾಂ, ತುವೆಂ ಮ್ಹೂಕಾ ಆಪಯ್ಯೊಯ್.” ಸರ್ವೇಸ್ಪರ್ ಭುಗ್ಯಾಕ್ ಆಪಯ್ಯೊ ಮ್ಹೂಣ್ ತೆದ್ದ್ವ ಏಲಿಕ್ ಸಮ್ಮುಲೆಂ. ದೆಕುನ್ ತಾಣೆಂ ಸಾಮುಯೆಲಾಕ್ ಮ್ಹುಳೆಂ: “ನಿದುಂಕ್ ವಚ್, ಅನಿ ತೋ ತುಕಾ ಪರ್ಮನ್ ಉಲೋ ಕರಿತ್ ಜಾಲ್ಯಾರ್ ಜಾಪ್ ದಿ. ‘ಉಲಯ್’, ಸರ್ವೇಸ್ಪರಾ, ರಿತ್ಯಾಕ್ ತುಜೊ ಸೆವಕ್ ಆಯ್ತಾ.” ಸಾಮುಯೆಲ್ ಆಪ್ಲ್ಯಾ ಜಾಗ್ಯಾರ್ ನಿದುಂಕ್ ಗೆಲೋ. ಸರ್ವೇಸ್ಪರ್ ಯೆವ್ವ್ ತಾಚೆಶೀಂ ಉಚೊ ರಾವ್ಯೊ ಅನಿ ಆದ್ದೆ ಪರಿಂ ತಾಣೆಂ ಉಲೋ ಕೆಲೋ: “ಸಾಮುಯೆಲ್! ಸಾಮುಯೆಲ್!” ಸಾಮುಯೆಲಾನ್ ಜಾಪ್ ದಿಲಿ: “ಉಲಯ್”, ಸರ್ವೇಸ್ಪರಾ, ತುಜೊ ಸೆವಕ್ ಆಯ್ತಾ.”

ಸಾಮುಯೆಲ್ ವಾಡ್ಲೊ ಅನಿ ಸರ್ವೇಸ್ಪರ್ ತಾಚೆ ಸವೆಂ ಆಸ್ಲೊ ಅನಿ ತಾಚೆಂ ಏಕೊಚ್ ಏಕ್ ಉತರ್ ನಿಫ್ಫೆಳ್ ಜಾಂವ್ಯಾ ತಾಣೆಂ ದಿಲೆಂ ನಾ.

— ದೆವಾಚೆಂ ಉತರ್ ಹೆಂ.

ಅಂತರ್ ಗೀತ್

ಕೀ. 39:2+4ab, 7–8a, 8b–9, 10

ಶ್ಲೋಕ್: ಅಬ್ಜೆ, ತುಜಿ ಶುತ್ತಿ ಕರುಂಕ್ ಹಾಂವ್, ಯೆತಾಂ, ಸರ್ವೇಸ್ಪರಾ.

ಕೀ. 39:8a+9a

1. ಆಶೆವ್ವ್, ಆಶೆವ್ವ್ ಸರ್ವೇಸ್ಪರಾಚಿ ವಾಟ್ ಹಾಂವ್ ಪಳೆತಾಲೋಂ.  
ತಾಣೆಂ ಮ್ಹುಜೆರ್ ಬಾಗ್ನೊನ್ ದೀಷ್ಪ್ ಘಾಲಿ, ಮ್ಹುಜ್ಯ್ ಉಲ್ಯಾಕ್ ಕಾನ್ ದಿಲೆ.  
ಏಕ್ ನವೆಂ ಗೀತ್ ತಾಣೆಂ ಮ್ಹುಜ್ಯ್ ತೊಂಡಾಂತ್ ಘಾಲಾಂ,  
ಆಮ್ಹ್ಯಾ ದೆವಾಚೆಂ ಕೀತ್ರನ್ ತೆಂ.
2. ಯಜ್ಞ್ ಅನಿ ಭೇಟೊವ್ಯೊಂ ತುಕಾ ನಾಕಾ ಜಾಲಿಂ,  
ಪ್ರಣ್ ತುಜ್ಯ್ ಉತ್ರಾಕ್ ಮ್ಹುಜೆ ಕಾನ್ ಉಗ್ರೆ ಕೆಲೆಯ್.  
ಹೋಮ್ ಅನಿ ದೋಶ್ ಪರಿಹಾರ್ ಬಲಿಯೋ ತುವೆಂ ಮಾಗುಂಕ್ ನಾಂಯ್,  
ತೆದ್ದ್ವ “ಅಬ್ಜೆ, ಹಾಂವ್ ಯೆತಾಂ!” ಮ್ಹುಳೆಂ ಹಾಂವೆಂ.
3. ಶಾಸ್ತ್ರಾಚ್ಯ್ ಗ್ರಂಥ್-ಕೊವ್ಯಾಂತ್ ಮ್ಹುಜ್ಯ್ ಏಶೀಂ ಸಾಂಗ್ತಲೆಂ ಆಸಾ:  
“ದೆವಾ ಮ್ಹುಜ್ಯ್, ತುಜಿ ಶುತ್ತಿ ಕರುಂಕ್ ಮ್ಹೂಕಾ ಸಂತೊಸ್;  
ತುಚೆಂ ಧರ್ಮ್ಯಾಶಾಸ್ತ್ ಮ್ಹುಜ್ಯ್ ಅಂತಸ್ಸನಾಂತ್ ರೊಂಬುನ್ ಆಸಾ.”

4. ತುಜ್ಯೇ ಸೊಡ್ಪಣೆಚಿ ಬರಿ ಖಿಬರ್ ವ್ಹ್ಯಾಡ್ಲ್ಯೂ ಸಭೆಂತ್ ಹಾಂವೆಂ ಪರ್ಗೆಟ್ ಕೆಲ್ಲ್ಯಾ.  
ಮ್ಹ್ಯಾಜೆಂ ತೊಂಡ್ ಹಾಂವ್ ಧಾಂಪ್ರನ್ ದವರೆಳ್ಲ್ ನಾ—  
ಹೆಂ ತುಂ ಬರೊ ಜಾಣಾಯ್, ಸರ್ವೆಸ್ಪ್ರಾ.

ದುಸ್ಲೋ ವಾಚಪ್

ತುಮ್ಹ್ಯಾ ಕುಡಿ ಕ್ರಿಸ್ತಾಚೆ ಸಾಂದೆ ಜಾವ್ವಾಸಾತ್

ಸಾಂ ಪಾವ್ಲ್ಯೂನ್ ಕೊರಿಂಥ್‌ಗಾರಾಂಕ್ ಬರಯ್‌ಲ್ಲ್ಯಾ ಪಯ್ಯಾ ಪತ್ರಾಂಶ್ಲ್ಯಂ ವಾಚಪ್

ಕೊರಿಂ. 6:13c-15a, 17-20

ಭಾವಾಂ-ಭಯ್ಯಂನೋ,

ಕೂಡ್ ವ್ಯಾಭಿಚಾರಾ ಪಾಸತ್ ನ್ಹ್ಯೂಯ್. ತಿ ಸೊಮಿಯಾ ಪಾಸತ್ ಅನಿ ಸೊಮಿ ಕುಡಿ ಪಾಸತ್. ದೆವಾನ್ ಸೊಮಿಯಾಕ್ ಮಾತ್ರ್ ಮೆಲ್ಲ್ಯಾಂತ್ಲ್ಯೂ ಜಿವಂತ್ ಉತಯ್ಲ್ಯೂ ನ್ಹ್ಯೂಯ್,  
ಬಗರ್ ಆಮ್ಯಾಂಯೋ ತೊ ಆಪ್ಲ್ಯೇ ಸಕ್ತೇನ್ ಉತಯ್ತ್ಯುಲ್ಯೋ.

ತುಮ್ಹ್ಯಾ ಕುಡಿ ಕ್ರಿಸ್ತಾಚೆ ಸಾಂದೆ ಮ್ಹ್ಯಾ ತುಮಿ ನೆಣಾತ್ಗಿ?

ಪ್ರಣ್ ಕೊಣ್ ಸೊಮಿಯಾಕ್ ಎಕ್ಕೆಟ್ರ್ಯೂ ತೊ ತಾಚೇ ಸಂಗಿಂ ಏಕ್ ಅತ್ಲ್ಯೂ ಜಾತ್. ಪ್ರಣ್ ಕೊಣ್ ಸೊಮಿಯಾಕ್ ಎಕ್ಕೆಟ್ರ್ಯೂ ತೊ ತಾಚೇ ಸಂಗಿಂ ಏಕ್ ಅತ್ಲ್ಯೂ ಜಾತ್. ಪ್ರಣ್ ವ್ಯಾಭಿಚಾರಾ ಧಾವ್ ಪ್ರೊಳಾಪ್ಲ್ಯೂ ಫೆಯ್ಯಾ. ಮನಿಸ್ ಆಧಾರ್ತ್ ತೆಂ ಹರ್ಯೇಕ್ ಪಾತಕ್ ತರ್ ವ್ಯಾಭಿಚಾರಾ ಧಾವ್ ಪ್ರೊಳಾಪ್ಲ್ಯೂ ಫೆಯ್ಯಾ. ಮನಿಸ್ ಆಧಾರ್ತ್ ತೆಂ ಹರ್ಯೇಕ್ ಪಾತಕ್ ತರ್ ವ್ಯಾಭಿಚಾರಾ ಧಾವ್ ಪ್ರೊಳಾಪ್ಲ್ಯೂ ಫೆಯ್ಯಾ. ಮನಿಸ್ ಆಧಾರ್ತ್ ತೆಂ ಹರ್ಯೇಕ್ ಪಾತಕ್ ತರ್ ವ್ಯಾಭಿಚಾರಾ ಧಾವ್ ಪ್ರೊಳಾಪ್ಲ್ಯೂ ಫೆಯ್ಯಾ. ಮನಿಸ್ ಆಧಾರ್ತ್ ತೆಂ ಹರ್ಯೇಕ್ ಪಾತಕ್ ತರ್ ವ್ಯಾಭಿಚಾರಾ ಧಾವ್ ಪ್ರೊಳಾಪ್ಲ್ಯೂ ಫೆಯ್ಯಾ. ಮನಿಸ್ ಆಧಾರ್ತ್ ತೆಂ ಹರ್ಯೇಕ್ ಪಾತಕ್ ತರ್ ವ್ಯಾಭಿಚಾರಾ ಧಾವ್ ಪ್ರೊಳಾಪ್ಲ್ಯೂ ಫೆಯ್ಯಾ? ದೆವಾನ್ ತಾಕಾ ನೆಣಾತ್ಗಿ? ತೊಚ್ ಅತ್ಲ್ಯೂ ತುಮ್ಹ್ಯೇ ಧಂಯ್ ವಸ್ತಿ ಕರ್ತ್ಯಾ ನ್ಹ್ಯೂಯ್? ದೆವಾನ್ ತಾಕಾ ನೆಣಾತ್ಗಿ? ತೊಚ್ ಅತ್ಲ್ಯೂ ತುಮ್ಹ್ಯೇ ಧಂಯ್ ವಸ್ತಿ ಕರ್ತ್ಯಾ ನ್ಹ್ಯೂಯ್. ವರ್ತೆಂ ಮೊಲ್ ಏಕ್ ದೆಣೆಂ ಕಸೊ ತುಮ್ಹ್ಯಂ ದಿಲಾ! ತುಮಿ ತುಮ್ಹಿಚ್ ಆಸ್ತ್ ನ್ಹ್ಯೂಯ್. ವರ್ತೆಂ ಮೊಲ್ ಏಕ್ ದೆಣೆಂ ಕಸೊ ತುಮ್ಹ್ಯಂ ದಿಲಾ! ದೆಕುನ್ ತುಮ್ಹ್ಯೇ ಕುಡಿನ್ ದೆವಾಕ್ ಮಹಿಮಾ ದಿಯ್ಯಾ. ದೀವ್ಯಾ ತುಮ್ಹ್ಯಂ ವಿಕ್ರೆ ಫೆತ್ಲ್ಯಾತ್.

— ದೆವಾಚೆಂ ಉತರ್ ಹೆಂ.

ಇ. 1:41, 17b

ಉದ್ವಾರ್

ಸರ್ವೆಸ್ಪ್ರಾಕ್ ಜ್ಯೇ, ಜ್ಯೇ!  
ಮೆಸ್ಸಿಯ್ಯಾ, ತಶೆಂ ಮ್ಹ್ಯಾರ್ ಮಾಖ್ಲ್ಯುಲ್ಯೋ, ಆಮ್ಯಾಂ ಮೆಳ್ಲ್ಯೂ,  
ಕುಪಾ ಅನಿ ಸತ್ ತಾಚೇ ಮಾರಿಫತ್ ಆಯ್ಯ್ಯಂ.  
ಸರ್ವೆಸ್ಪ್ರಾಕ್ ಜ್ಯೇ, ಜ್ಯೇ!

### ಶುಭೋವಾತಾ-

ತೊ ರಾವ್ತು ತೊ ಜಾಗೋ ತಾಂಣೆಂ ಪಳೆಲೊ ಅನಿ ತೆ ಧಂಯ್ ರಾವ್ತು

**ಇಂ** ಜುವಾಂವ್ ಪರಮಾಣೆಂ ಜೆಜು ಕ್ರಿಸ್ತಾಚಿ ಶುಭೋವಾತಾ- ಜು. 1:35-42

ದುಸ್ಕಾ ದಿಸಾ ಜುವಾಂವ್ ಆಪ್ಲೂ ದೋಗ್ ಶಿಸಾಂ ಸಾಂಗಾತಾ ನವ್ಯಾನ್ ಧಂಯ್ ಉಚೊ ಆಸ್ಲೈ. ತವ್ಳಾ ತಾಣೆಂ ಜೆಜುಕ್ ತೆಣೆಂಬ್ಯಾನ್ ಚಮ್ಮುನ್ ವೆತಾನಾ ಪಳೆಲೊ ಅನಿ ಮ್ಹ್ಯಳೆಂ: “ಪಳೆಯ್ ದೆವಾಚಿ ಶೆಳ್!” ಹಿಂ ತಾಚೆಂ ಉತ್ತಾರ್ ಆಯ್ಲ್ ದೋಗ್ ಶಿಸಾ ಜೆಜುಚೊ ಪಾಟ್ಲ್ವಾ ಕರ್ಷ್ ಗೆಲೆ. ಜೆಜು ಪಾಟೆಂ ಫುಂವ್ಲ್ ಅನಿ ತೆ ಆಪ್ಲ್ ಪಾಟ್ಲ್ವಾನ್ ಯೆತಾಲೆ ತೆಂ ಪಳೆವ್ವ್ “ತುಮಿ ಕಿತೆಂ ಸೊಧ್ವಾತ್?” ಮ್ಹ್ಯಣ್ ವಿಚಾರಿಲಾಗ್ಲೊ. “ರಾಖ್ಮಿ (ತಶೆಂ ಮ್ಹ್ಯಳ್ರ್ ಮೆಸ್ತಿ), ತುಂ ಖಿಂಯ್ ರಾವ್ತುಯ್?” ಮ್ಹ್ಯಣಾಲೆ ತೆ. “ಯೆಯ್ ಅನಿ ಪಳೆಯ್” ಮ್ಹ್ಯಣುನ್ ಜೆಜುನ್ ತಾಂಕಾಂ ಸಾಂಗ್ಲೊ. ತೆ ಗೆಲೆ ಅನಿ ತೊ ಖಿಂಯ್ ರಾವ್ತು ತೆಂ ತಾಂಣೆಂ ಪಳೆಲೆಂ. ಅನಿ ತ್ಯಾ ದಿಸಾ ತೆ ತಾಚೇ ಸಾಂಗಾತಾ ರಾವ್ತು. (ತವ್ಳಾ ಸಾಂಚೆಚೆಂ ಸುಮಾರ್ ಚಾರ್ ಪೊರಾಂ ಜೊಲ್ಲೊ.)

ಜುವಾಂವ್ಲೆಂ ಆಯ್ಮುನ್ ಜೆಜು ಪಾಟ್ಲ್ವಾನ್ ಗೆಲ್ಲ್ ದೋಗಾಂತ್ಲ್ ಎಕ್ಲೊ ಸಿಮಾಂವ್ ಪೆದ್ರುಚೊ ಭಾವ್ ಆಂದ್ರೆ, ತಾಣೆಂ ವಚುನ್ ಪರ್ಯೆಂ ಆಪ್ಲ್ ಖಾತಾ ಭಾವಾಕ್ ಸಿಮಾಂವ್ ಸೊಧುನ್ ಕಾಡ್ಲೊ ಅನಿ “ಮೆಸ್ತಿಯ್ (ತಶೆಂ ಮ್ಹ್ಯಳ್ರ್ ‘ಮಾಖ್ಲಿಲೊ’) ಆಮ್ಮೊ ಮೆಳ್ಲೊ” ಮ್ಹ್ಯಣ್ ತಾಕಾ ಸಾಂಗ್ಲೊ. ಉಪ್ಪಾರ್ತ್ ತೊ ಸಿಮಾಂವ್ ಜೆಜು ಸರ್ತ್ರೆಂ ಆಪ್ರೊವ್ವ್ ಹಾಡ್ರ್ ಆಯ್ಲೊ. ಜೆಜುನ್ ತಾಕಾ ಪಳೆತ್ ಮ್ಹ್ಯಳೆಂ: “ತುಂ ಜುವಾಂವ್ಲೊ ಪೂತ್ ಸಿಮಾಂವ್? ತುಕಾ ಹ್ಯಾ ಘ್ರಡಾಂ ‘ಕೇಫಾಸ್’ ಮ್ಹ್ಯಣ್ಲೆ” (ತಶೆಂ ಮ್ಹ್ಯಳ್ರ್ ‘ಪೆದ್ರು ವಾ ‘ಖಡಪ್’').

— ದೆವಾಚೆಂ ಉತ್ತರ್ ಹೆಂ.

### ತಿಸ್ಕಾ ವಸಾಕ್

ಪರ್ಯೆಂ ವಾಚಪ್

ಹೊರೆತ್ ಆಪ್ಲ್ ಹೊಕ್ಕೆ ಧಂಯ್ ಸಂತೊಸ್ ಪಾವ್ತು

ಇಸಾಯಿಯ್ ಪ್ರವಾದ್ಯಾಚ್ಯ್ ಪ್ರಸ್ತುಕಾಂತ್ಲೊ ವಾಚಪ್ ಇಸಾ. 62:1-5

ಸಿಯೊನಾಂತ್ ಘಾಂತ್ಯಾ ಪರಿಂ ಪ್ರಾಮಾಣೆರ್ಪ್ರಣ್ ಪ್ರಜ್ಞಾಸರ್  
ಅನಿ ಜಳೆ ದಿವ್ಯೆ ಪರಿಂ ತಿಚೆಂ ತಾರಣ್ ಪ್ರಕಾಸ್ ಘಾಂಕಯ್ಯಾರ್  
ಹಾಂವ್ ಸಿಯೊನಾ ಪಾಸತ್ ಪೊಗೊ ರಾಂವ್ಲ್ ನಾಂ,